

December 15, 2025

To
The Listing Department,
BSE Limited,
Phiroze Jeejeebhoy Towers,
Dalal Street, Mumbai – 400001
Maharashtra, India.

To
The Listing Department
National Stock Exchange of India Limited,
Exchange Plaza, Bandra Kurla Complex,
Bandra (East), Mumbai – 400051
Maharashtra, India.

Scrip Code: **544617**Scrip Symbol: **EXCELSOFT**

Subject: Intimation under Regulation 30 of SEBI (Listing Obligations and Disclosure Requirements) Regulations, 2015 – Newspaper Advertisement of the Financial results for the quarter and half year ended September 30, 2025

Dear Sir/Ma'am,

In continuation to our intimation of outcome of Board meeting dated December 12, 2025, w.r.t the outcome of the Board Meeting and financials for the quarter and half year ended September 30, 2025, please find enclosed herewith the scanned copy of the newspaper clipping, published on December 14, 2025, in the:

1. Financial Express (in English) and
2. Vijayavani (in Kannada).

The above information will also be available on the website of the Company at <https://www.excelsoftcorp.com/investors/>

Kindly take the above information on record and acknowledge.

Thanking you,

For Excelsoft Technologies Limited,
(Formerly known as Excelsoft Technologies Private Limited)

Venkatesh Dayananda
Company Secretary and Compliance Officer
(ICSI Membership No.: F9904)
Place: Mysore

Enclosed: scanned copy of Newspaper clipping

Kuvempunagar, Mysuru
Nikhil Plaza, 1310 & 1333,
Gaganachumbi Double Road,
Block K, G & H Block, Kuvempu Nagara,
Mysuru-570 023, Karnataka, India

Hyderabad
2nd floor, IMAGE Incubation centre,
Software Technology Parks of India,
Divyasree solitaire, Plot No. 14 & 15,
Software Units layout,HITEC City, Madhapur,
Hyderabad - 500081, Telangana, India

Noida
Plot no. A 42/6, Suite No.401,
4th Floor, Sector - 62,
Noida - 201301,
Uttar Pradesh, India

TRIBUTES TO MARTYRS



Prime Minister Narendra Modi with Vice-President D.K. Joshi and other dignitaries observe a moment of silence on the 24th anniversary of the Parliament attack, in New Delhi on Saturday

PTI

Organiser detained, inquiry ordered in Messi event chaos

PRESS TRUST OF INDIA
Kolkata, December 13

CHAOS AT THE Salt Lake stadium here during a Lionel Messi event on Saturday which escalated into a major law-and-order episode with police detaining the prime organiser for alleged mismanagement, even as West Bengal CM Mamata Banerjee ordered a high-level inquiry and apologised to fans.

Thousands of spectators protested after being unable to get a clear glimpse of Messi, triggering vandalism inside the stadium and sharp political and administrative reactions later in the day. The Rapid Action Force were also deployed inside the stadium.

Accompanied by Luis Suárez and Rodrigo De Paul, Messi, the World Cup-winning

captain, arrived at the Vivekananda Yuba Bharati Krirangan around 11:30 a.m. Messi walked a short distance on the pitch, waved briefly and turned back without completing a full lap of the stadium. As word spread that the football star had left prematurely, anger split over. Hundreds of fans damaged equipment and vandalised the stadium. Ticket prices ranged between Rs 4,500 and Rs 10,000. Chief organiser Satadru Datta has assured that attendees will be refunded. Director General of Police Rajeev Kumar has said.

The inquiry committee will be chaired by retired Calcutta HC Judge Justice Ashim Kumar Ray, with the chief secretary and additional chief secretary of the Home and Hill Affairs Department as members.

Collegium far more open than earlier: CJJ

"MY FOCUS ON judicial appointments, whether to the High Courts or the Supreme Court, would be to place strong emphasis on merit, experience, integrity, and the temperament required to serve as a judge," said CJJ Kant, who took oath on November 24.

"Going forward, I believe an even stronger emphasis must be placed on the credentials of the candidate — their merit, their integrity, and their experience. These should remain central considerations in every appointment," he said. On transparency, he noted that "it is crucial to strike a balance and also maintain the integrity of the system." On the Chief Justice's role as "master of the roster," he said that while the CJJ, as the seniormost judge, has administrative responsibilities, "that does not automatically imply that matters are assigned in a unilateral manner."

He outlined a "holistic" approach that combined criminal investigation, border strengthening, extradition of offenders, rehabilitation through de-addiction centres, and awareness among youth through curricular changes. "In that sense, the approach in this case was holistic: punitive, preventive, rehabilitative, and educational," he said.

Windsor beats Tata

"THIS WAS AT a time when the Hyundai Creta Electric was priced ₹17.99-20.88 lakh for the 42-kWh variant, and ₹21.49-24.38 lakh for the 51.4-kWh variant, and the Tata Curvy EV at ₹17.49-21.99 lakh for 45- and 55-kWh options. This Baas price was even lower than smaller EVs like the Nexon EV."

What worked for the Windsor was that models like the Creta Electric haven't found favour with EV buyers, and till now Hyundai India has sold just 7,663 units of this car. Although Mahindra in EVs has a major player in the market with its XEV 9e and BE 6 totalling 38,841 units—these cars are bigger and more expensive than the Windsor, and have comparatively lower demand. Prior to 2025, it was always a Tata car that topped EV sales charts. EVs started becoming popular in India when Tata Motors launched the Nexon EV in January 2020. Of the 4,000-odd EVs sold that year, the Nexon EV had a lion's share of about 2,600 units.

The car further strength-

ened its position in 2021, when it sold a little over 9,000 units in a total market of about 14,000 units. In 2022, sales of the Nexon EV, followed by the Tigor EV, Tata Motors started deliveries of the Tigro EV in January 2023, and this entry-level car beat the Nexon EV by selling almost 35,000 units. It was also a year when a slew of EVs were launched, including the MG Comet, Citroen eC, Mahindra XUV400, and BYD Atto 3. In 2024, EV sales crossed the 100,000-unit mark for the first time (at 106,966 units), and the largest-selling model was the Punch EV, at 22,724 units. But 2025 is the first year when a non-Tata model will be topping the sales charts, in the form of the Windsor.

However, as far as overall EV sales are concerned, Tata Motors will remain at the top due to the sheer number of models it has—Punch, Nexon, Tigro, Tigor, Curvy, and Harrier have collectively sold 71,754 units till now this year.

Full FDI in insurance may not shake sector

INDIA'S LIFE insurance penetration stands at just 2.8% of GDP, while general insurance penetration is even lower at around 1%.

Rao said the industry's growth model has been built over decades on deeply entrenched distribution ecosystems, including agency networks, bank assurance partnerships — which for many insurers contribute 50% or more of business — and long-standing institutional relationships. "These are not easily replicated overnight, even with deeper pockets," he added.

Only three to four of the roughly 50 life and general insurers such as Generali Central, Generali Central Life and Ariva Life Insurance have foreign joint venture partners holding the upper 74% FDI limit. In cases such as Zurich Kotak and Ageas Federal Life, foreign ownership is at 70%, while for most other insurers it remains at 49% or 26%.

Rushabh Gandhi, MD & CEO, IndiaFirst Life Insurance, said the near-term impact of the higher FDI limit is likely to be gradual rather than disruptive. "Life insurance in India continues to be a distribution-led market, where scale is driven by deep local networks and partnerships," he said, adding that 100% foreign ownership removes some of the strategic distribution advantages joint venture partners currently enjoy.

The proposed bill is also likely to mandate that at least one among the chairman, managing director or chief executive officer be an Indian citizen. Industry executives said this could be another irritant for foreign insurers who prefer both ownership and management control.

Pallavi Malani, India leader, insurance practice at BCG, said foreign insurers evaluating India would focus on total shareholder return

and return on equity, both of which remain below global averages. "Foreign players can bring technical depth but distribution partnership is critical to succeed and hence Indian partners who can provide distribution access to foreign players will be important," she added.

Several global players in recent times preferred the JV route to enter the Indian market. Canadian insurer Manulife partnered Mahindra & Mahindra in a ₹7,200-crore life insurance venture with equal shareholding. Financial Services and Allianz Group announced a 50:50 reinsurance joint venture and signed a non-binding pact to set up equally owned life and general insurance ventures. Domestic brokerage Angel One has also outlined plans to invest at least ₹400 crore in a ₹426 life insurance joint venture with Singapore-based L&W Holding Company.

Indian vacationers favour foreign shores

THE COMPOSITION of outbound travel underscores the shift. Leisure accounted for just 32.8% of overseas trips in 2021. By 2024, the share had risen to 42.5%, over 13 million leisure travellers. In the first half of 2025, leisure rose further to 45.9% in the first quarter and 48.9% in the second, signalling a structural

move toward holiday-led international travel. With discretionary trips driving demand, December has become India's busiest month for foreign departures.

Kigo reports a 40-45% year-on-year jump in December international bookings. Bali is up more than 100%, Sri Lanka 63%, Thailand 37%, Singapore 36% and Vietnam 23%. Destinations in Central Asia and the Gulf, including Almaty, the UAE and Uzbekistan, each show 40-42% growth. "Indians are embracing diverse winter escapes more than ever," said Ramin Kumar, group CEO of ixigo, pointing to improved connectivity and aggressive holiday-season pricing. Visa relaxations for Indians in several countries have made them more attractive.

"Indian travellers have diversified their international air choices during the past

two years," said Rikant Pittie, CEO and co-founder, EaseMyTrip. He noted that India has already drawn over 4 lakh arrivals in the first eight months of 2025.

For the December period, Bali bookings have doubled, Sri Lanka is up 50-60%, Thailand 35-40%, Singapore 30-35% and Vietnam 20-25%, while the UAE and Uzbekistan are each up 40-45%. Cleartrip's PeekABoo trends tracker shows strong winter demand for southeast Asian favourites, alongside exceptional traction for Sri Lanka and Dubai. Searches for emerging, value-led destinations such as Saudi Arabia, the Maldives and Australia have increased for the December-February window. Over the past two years, interest in Kazakhstan, Uzbekistan and Kyrgyzstan has climbed nearly 20%, while bookings to South Korea and Japan have nearly doubled. Vietnam has

become the fastest-growing outbound destination, overtaking Thailand within southeast Asia.

Thomas Cook India and SOTC Travel report that winter demand is spreading well beyond December. Their internal data shows a 20% rise in searches for winter experiences and a 25% increase in cruise interest, with Europe's alpine routes, Northern Lights itineraries and global festival circuits drawing sustained interest into March. "Winter travel is shaping up as a season of discovery," said Rajeev Kale, president & country head at Thomas Cook India. SD Nandakumar of SOTC Travel described the season as a "rich blend of adventure, culture and wellness," with tier-2 and tier-3 cities contributing meaningfully to outbound growth. Foreign arrivals into India have remained largely unchanged however. India welcomed

12.26 lakh foreign tourists in December 2019, but only 10.6 lakh in December 2024. The first half of 2025 shows little sign of a rebound: India received 4.27 million foreign tourists between January and June, compared with 5.04 million in the same period of 2019. The country closed 2024 with 9.95 million foreign tourist arrivals, still below the 10.9 million recorded in 2019.

According to DGCA data, total arrivals to India—9.21 million in Q1 2025 and 9.33 million in Q2—have surpassed pre-pandemic levels, but the increase is driven more by returning Indians and business travellers rather than a recovery in inbound leisure. Emirates carried 2.63 lakh inbound passengers in December 2019 and 2.57 lakh in 2024; Qatar Airways logged 96,862 inbound in 2019 and 99,873 in 2024; British Airways carried 57,001 last year.

Bank of India Mutual Fund

(Managed by Bank of India Investment Managers Private Limited)
Registered Office: B/204, Tower 1, Peninsula Corporate Park, Ganpatrao Kadam Marg, Lower Parel, Mumbai 400013.
CIN: U65900MH2007FTC173079

PUBLIC NOTICE - INVITATION FOR COUNTER BIDS UNDER SWISS CHALLENGE PROCESS

Bank of India Credit Risk Fund ("Seller"), is a Mutual Fund Scheme, managed by Bank of India Investment Managers Private Limited (an Asset Management Company of SEBI registered Bank of India Mutual Fund (bearing registration number MF05608/01)) hereby invites counter-bids from eligible market participants for the proposed sale of its admitted claim in respect of Commercial Paper issued by Infrastructure Leasing & Financial Services Limited ("IL&FS"), under a Swiss Challenge Mechanism.

An unsolicited anchor bid has been received by us at 5% of the admitted claim amount in respect of the below security, with anchor bidder having consented to act as the Original / Anchor Bidder and having the Right to Match any higher bid received during the Swiss Challenge Process.

Security Details

Issuer:	Infrastructure Leasing & Financial Services Limited
Instrument:	Commercial Paper
ISIN:	INE871D146F1
Notional Amount:	₹105,00,00,000
Admitted Claim Amount:	₹104,65,94,553
(as per IL&FS Group Resolution process):	
Anchor Bid (Reserve Price)	
Bid Price:	5% of the Admitted Claim Amount
Consideration Amount:	₹5,23,29,727
Notional Amount:	₹105,00,00,000
Admitted Claim Amount:	₹104,65,94,553
(as per IL&FS Group Resolution process):	
Bid Validity Period	23.12.2025

Swiss Challenge Right: Anchor bidder shall have the exclusive and irrevocable right to match any higher bid received from other market participants or bidders in any auction or Swiss Challenge Process run by the Seller.

Submission of Counter-Bids

Interested bidders may submit written counter-bids (percentage of admitted claim value) via email to the Seller's Authorised personnel for handling the enquiry at: admin@centrifudintech.com

Bid Submission Deadline: 3.00 pm on 19/12/2025

Minimum Bid: Higher than the Anchor Bid (i.e., > 5% of Admitted Claim Amount)

All bids must specify:

- Bid percentage and total consideration
- Bid validity (not earlier than the Anchor Bid validity period)
- Acceptance of the F-TRAC settlement mechanism
- KYC and eligibility confirmation
- Match Right of Anchor Bidder

All bidders acknowledge that the sale shall be concluded on terms substantially similar to those contained in the Anchor Bid, including economic benefit from the cut-off date.

If a counter-bid higher than 5% is received, the Seller shall provide the same to Anchor bidder.

Anchor Bidder shall have the right to match the highest counter-bid within the Anchor Bid validity period (ending on 23.12.2025) unless extended by Anchor Bidder at its sole discretion.

In the event Anchor Bidder matches the highest counter-bid within the validity period, Anchor bidder shall be declared the successful bidder; otherwise, the highest counter-bidder shall be declared successful.

Settlement and Transfer

The trade shall be reported and settled exclusively through the F-TRAC platform of the Clearing Corporation of India Limited ("CCIL"). The Seller shall issue instructions for transfer of the traded portion, and the Buyer must affirm the trade as per CCIL's standard settlement procedures.

Access to Bid Terms

Interested bidders may request the Bid Process Document containing detailed auction rules, timeline, and eligibility criteria by emailing admin@centrifudintech.com.

For any query in relation to the Bid Process, including for the timelines, auction rules, eligibility criteria or for any other related matter, the interested bidders may email at admin@centrifudintech.com.

Right to Reject

The Seller reserves the right to accept or reject any or all bids at its sole discretion, without assigning any reason.

All interested bidders must be entitled eligible to trade and settle defaulted debt securities through the F-TRAC platform of the CCIL. Submission of a counter-bid shall be deemed to constitute confirmation that the bidder is duly authorised and operationally enabled to execute trades on F-TRAC, and that all requisite KYC, onboarding and settlement requirements can be completed within the timelines prescribed by the Seller. Any bidder unable to meet these eligibility conditions or settlement requirements shall be disqualified without further notice.

SD/-

For Bank of India Mutual Fund
(Bank of India Investment Managers Private Limited
Investment Manager to Bank of India Mutual Fund)

Date: 13.12.2025

MUTUAL FUND INVESTMENTS ARE SUBJECT TO MARKET RISKS. READ ALL SCHEME RELATED DOCUMENTS CAREFULLY.

NMDC LIMITED
(A Government of India Enterprise)
Khanij Bhawan, 10-3-311/A, Castle Hills,
Masab Tank, Hyderabad - 500 028.
CIN - 113100AP1958G0001674

WORKS DIVISION, CONTRACTS DEPARTMENT
E-Tender Notice (Open Tender Enquiry for Domestic Bidding)

Tender Enquiry No.: MCG/Works/JNCL/Dep-4/2025/238 Dated 13.12.2025

NMDC Limited, a "MAJOR/STP" Public Sector Company under Ministry of Steel, Govt. of India, on behalf of NMDC-CHC/LS&F JV of NMDC Ltd & CHC Ltd invites online bids through MSTC Portal from experienced domestic bidders for the work of "Mining of Plant & Mining Machinery for working in Bailadila Iron Ore Deposit & Mine of NMDC-CHC/LS&F JV for 31.35 Lakh Tonne of ROM and 22.77 Lakh Tonne of Waste / Low Grade Iron Ore in two years by engaging mining equipment as detailed in tender document for drilling, excavation, Crushing & Screening, Weighment, stacking at designated areas, transportation and loading of Iron Ore into customers tipper/truck at mines head."

The estimated value of the work is **Rs.142.68 Crores** (including GST). The detailed BIT and Bid documents can be viewed and /or downloaded from 13.12.2025 to 03.01.2026 from following website links:

- NMDC website: <https://tendersportal.nmdc.co.in/tendercenter>
- Central Public Procurement portal: <https://www.eprocure.gov.in/epublish/> app and search tender through tender enquiry number
- MSTC Portal portal: <https://www.mstccommerce.com/eprocure/>

For accessing the bid document from MSTC portal, bidders to visit MSTC website (Use Microsoft Edge browser for compatibility) and search Tender Event No. NMDC/Head Office/Contract/2125-26/ET/246/IND AND SSM DEP-4. The bidders are requested to submit their bids online through MSTC Portal. The details of submission of bid through online are given in NIT. The bidders on regular basis are requested to visit NMDC's website / CPP Portal / MSTC Portal for corrigendum, if any, at a future date.

For further clarification, the following can be contacted –
(GM (Mining), NCL at +916201774095 or CEO, NCL at +919425266334, email: contracts@nmdc.co.in.

For and on behalf of NMDC Ltd
Executive Director (Works)

Shiprocket eyes ₹2,342-cr IPO

GOING BY THE papers filed on Friday, the company plans to use the proceeds to support the growth of Shiprocket's platforms by investing in marketing initiatives. It also plans to strengthen its technology infrastructure for its core and emerging businesses. A portion of the funds will be used to repay or prepay certain borrowings, along with the related interest. In addition, the company

intends to deploy part of the proceeds towards inorganic growth. Shiprocket may pursue a pre-IPO placement of up to ₹220 crore, which, if undertaken, would accordingly adjust the fresh issue size. Backed by investors like Temasek and Zomato, Shiprocket evolved from a shipping provider to a full-stack e-commerce enabler for direct-to-consumer brands and MSMEs.

TAMIL NADU MAGNESITE LTD
(A GOVT OF TAMIL NADU UNDERTAKING)
953, OMALUR KANAL ROAD, JAGER ANNAPALAYAR POST,
SALUR - 626 302, TAMIL NADU
Website: www.tnmags.org

Mobile: 98421 00724
Email: tamilnagmagnesium2025@gmail.com

NOTICE INVITING e-TENDER ON AUCTION

Sr	Description	e-Tender on Auction for Sale of Durable RM, RMD, SCD, DBM, LCM, LCHD and BPRF Available at Mines, RMD and SCD Mines and Durable Supplier of TAMBAG
01	01	01
02	Tender No & Date	RC.No:3414AN/16/TAMBAG PRODUCTS PROMOTION THROUGH e-TENDER CUM AUCTION/2025-2026, DATE: 12.12.2025
03	Tender ID	3825 TMBAG/SC/1688.1
04	EMD amount	INR. 5.00 Lacs
05	Bid submission and date	22.12.2025 upto 11:00 am
06	Technical bid opening date	22.12.2025 at 4.30 pm

Note: For further details please visit Tamil Nadu e-tendering portal: <https://tenders.tn.gov.in> and TAMBAG website: www.tambag.org
BIPR/SE2/TENDERING/2025

Manager (Marketing)

EXCELISOFT®
EXCELISOFT TECHNOLOGIES LIMITED

CIN: U72900KA2000PLC027256

Regd. Office: 1-B, Hootagalli Industrial Area, Mysore - 570018, Karnataka, India
Website: www.excelsoftcorp.com, Email: info@excelsoftcorp.com, Tel: +91-821-4282000

STATEMENT OF UNAUDITED CONSOLIDATED FINANCIAL RESULTS FOR THE QUARTER AND HALF YEAR ENDED SEPTEMBER 30, 2025

The Board of Directors of the company, in its meeting held on December 12, 2025, has approved the unaudited consolidated financial results of the company for the quarter and half year ended on September 30, 2025. The results are available on the Company's website (www.excelsoftcorp.com). You can also access the results directly through the following QR code

For and on behalf of the Board
for Excelsoft Technologies Limited
Sd/-
Dhananjaya Sudhanva
Chairman and Managing Director
DIN: 00423641

Place: Mysore
Date: December 12, 2025

